



Date: 17-05-2025

National Stock Exchange of India Limited
Exchange Plaza, C-1, Block G
Bandra Kurla Complex,
Bandra East, Mumbai-400051
Scrip Code: MUKKA

BSE Limited
Listing Department
Dalal Street,
Mumbai-400001
Scrip Code: 544135

Dear Sir/Madam,

Subject: - Newspaper advertisement pursuant to Regulation 47 of the SEBI (Listing Obligations and Disclosure Requirements) Regulations, 2015.

In compliance with Regulation 47 of the Securities and Exchange Board of India (Listing Obligations and Disclosure Requirements) Regulations, 2015, we are hereby enclosing copies of newspaper advertisement of audited Financial Results (Standalone and Consolidated) of the Company for the quarter and year ended 31st March 2025, published today i.e. Saturday, 17th May 2025, in **Business Standard** (English) and **Vijaya Karnataka** (Kannada).

This is for your information and records.

Thanking you,

For **Mukka Proteins Limited**

Mehaboobsab Mahmadgous Chalyal
Company Secretary & Compliance Officer

Encl: as above.


Mfrs. & Exporters of Steam Dried Fish Meal, Fish Oil & Fish Soluble Paste

Factory : D. No. 14-161 to 164, Sasihithlu Road, Mukka, Mangaluru - 575021. Karnataka, India

Office : Mukka Corporate House, Door No. 18-2-16/4, First Cross, NG Road, Attavara, Mangaluru, Dakshina Kannada, Karnataka, India - 575001

☎ : (0) +91 824 2420772, 2442889, 4252889 | Fax : +91 824 2426405

E-mail : info@mukkaproteins.com - Website : www.mukkaproteins.com - CIN : L05004KA2010PLC055771




Mukka Proteins Limited

MUKKA PROTEINS LIMITED
Regd. Office: Mukka Corporate House, Door No. 18-2-16/4, First Cross, NG Road, Attavara, Dakshina Kannada, Mangaluru - 575001, Karnataka.
Tel: +918244252889 Email: investors@mukkaproteins.com
Website: www.mukkaproteins.com CIN: L05004KA2010PLC055771

AUDITED STANDALONE AND CONSOLIDATED FINANCIAL RESULTS OF THE COMPANY FOR THE QUARTER AND YEAR ENDED 31ST MARCH 2025

Based on the recommendation of the Audit Committee, the Board of Directors of the Company at their meeting held on Thursday, 15th May 2025, has approved the audited standalone and consolidated financial results of the Company for the quarter and year ended 31st March 2025.

The full financial results along with the Independent Auditor Report of the Statutory Auditors thereon are available on the Company's website at [https://mukkaproteins.com/images/financials/mukkaproteins/Outcome%20of%20Board%20Meeting_Final\(1\).pdf](https://mukkaproteins.com/images/financials/mukkaproteins/Outcome%20of%20Board%20Meeting_Final(1).pdf) and the website of Stock Exchanges i.e. BSE Limited and National Stock Exchange of India Limited at www.bseindia.com and www.nseindia.com, respectively and can also be accessed by scanning the Quick Response ('QR') Code.



For and on behalf of the Board of Directors of
Mukka Proteins Limited
Sd/-
Kalandan Mohammed Haris
Managing Director & CEO

Place : Mangaluru
Date : 15-05-2025



भारतीय प्रौद्योगिकी संस्थान गुवाहाटी

गुवाहाटी - 781039
INDIAN INSTITUTE OF TECHNOLOGY GUWAHATI
Guwahati - 781 039

Candidates are invited to a walk in interview for engagement to the following posts on purely temporary basis (starting from July 2025).

- 1. Part-time Sports Instructors (On consolidated pay):** Athletics (02), Badminton (01), Basketball (02), Cricket (01), Chess (01), Football (01), Hockey (02), Squash (01), Swimming (01-Male & 01-Female), Tennis (02), Table Tennis (02), Volleyball (01), Weightlifting (01)
- 2. Part-time Water Polo Coach (On consolidated pay):** 01 post
- 3. General Fitness Trainer (On consolidated pay):** 01 post
- 4. Life Guard (On consolidated pay):** 02 post

Date of practical test : 09/06/2025 at 07:30 AM
Date of interview: 10/06/2025 at 09:00 AM
Detailed advertisement is available in the Institute website https://www.iitg.ac.in/iitg_recruitment.

संकायाध्यक्ष, प्रशासन/
Dean of Administration

विज्ञापन संख्या./ Advt. No. IITG/R/05/2025 dated 14.05.2025



LIC Housing Finance Ltd.

CIN: L65922MH1989PLC052257
Registered Office: Bombay Life Building, 2nd Floor, 45/47, Veer Nariman Road, Fort, Mumbai - 400001.
Tel: +91-22-22049919, 22049799, Fax: +91-22-22049682
Corporate Office: 131 Maker Tower, "F" Premises, 13th Floor, Cuffe Parade, Mumbai - 400005.
Tel: +91-22-22178600, Fax: +91-22-22178777
Email: lichousing@lichousing.com, Website: www.lichousing.com

CORRIGENDUM

In the advertisement of Audited Financial Results for the quarter and year ended March 31, 2025, published on May 16, 2025, there was an inadvertent typographical error wherein the figures of Profit After Tax (PAT) Growth and Net Interest Margin (NIM) were interchanged.

The corrected figures are to be read as **"PAT Growth for Q4: 25%"** and **"Net Interest Margin (NIM) for Q4: 2.86%"**. All other matter of the advertisement will remain unchanged.

For and on behalf of the Board
Sd/-
T. Adhikari
Managing Director & CEO
DIN : 10229197

Place : Mumbai
Date : May 16, 2025

PUBLIC ANNOUNCEMENT
For the attention of the Equity Shareholders of

SRI SARVARAYA SUGARS LIMITED

CIN: L01115TN1956PLC003435
Regd Office: 12 Ethiraj Salai Egmore, Chennai- 600 008, Tamil Nadu.
Tel: 044-28241851, e-mail: chennai@srisarvarayasugars.in

Open Offer for acquisition of upto 1,78,318 Equity Shares from shareholders of Sri Sarvaraya Sugars Limited ("Target Company") by 3A Capital Services Limited ("Acquirer") constituting 5.85% of the voting Equity Capital.

This has reference to the Public Announcement (PA) dated December 6,2024 and the Detailed Public Statement (DPS) dated December 13, 2024 issued by **Arihant Capital Markets Limited**, the Manager to the Offer ("**Manager**") on behalf of 3A Capital Services Limited (hereinafter referred to as "**Acquirer**") in compliance with the provisions of the Securities and Exchange Board of India (Substantial Acquisition of Shares and Takeovers) Regulations, 2011 and subsequent amendments thereto ("**SEBI SAST Regulations**").

The draft Letter of Offer (DLOF), in compliance with Regulation 16(1) of the SEBI SAST Regulations, was filed with SEBI on December 20, 2024.

Developments post the filing of DLOF

The Acquirer had made open offer for 5.85% of the equity capital of the Target Company considering the fact that the Seller was part of the Promoter Group and the Open Offer cannot be made to other non-selling promoters. However, based on submissions made by Target Company and promoters of Target Company to SEBI, SEBI is of view that other non-selling promoters may not be considered as Deemed PACs to the selling promoter under Regulation 2(1)(q)(2) of the SEBI SAST Regulations. Accordingly, SEBI vide their email dated April 1, 2025 have advised the Acquirer and the Manager to revise the open offer size to 26% of the voting equity share capital taking into consideration shareholding of other non-selling promoters along with compliance with other applicable regulations of SEBI SAST Regulations.

SEBI has further stated that in light of the above, the disclosures made in the DLOF would be required to be revised for public shareholders to assess the current situation correctly. Since this information is material in nature, it would be in the best interest of public shareholders that they are provided with true, fair and adequate disclosures in all material aspects in the DLOF to enable them to participate in an informed manner in the tendering process. Accordingly, the Manager was advised to submit a revised draft letter of offer in terms of Regulation 16(6) of the SEBI SAST Regulations.

Current Status


In light of the SEBI's communication as aforesaid, the Acquirer is evaluating various options, including legal options that may be available to them. The Acquirer hereby undertakes to keep the shareholders of the Target Company updated through appropriate communication to the Metropolitan Stock Exchange of India Limited (MSEIL), where the Target Company shares are listed, about the further course of action, including filing of revised DLOF as may be required.

Issued by Manager to the Offer on behalf of the Acquirer



Arihant Capital Markets Limited
Merchant Banking Division
SEBI REGN NO.: INM 000011070
Validity : Permanent
#1011, Solitaire Corporate Park, Guru Hargovindji Road, Chakala, Andheri (E), Mumbai - 400 093
Tel : 022-42254800; Fax : 022-42254880
Email: mbd@arihantcapital.com
Website: www.arihantcapital.com
Contact Persons: Mr. Amol Kshirsagar / Mr. Satish Kumar P

Place: Mumbai
Date: May 16, 2025



DDEV PLASTIKS INDUSTRIES LIMITED

CIN: L24290WB2020PLC241791
Regd Office: 2B, Pretoria Street, Kolkata- 700 071
Telephone No: +91-33-2282 3744/45/3671/99
E-Mail: kolkata@ddevgroup.in, Website: www.ddevgroup.in


EXTRACT OF AUDITED FINANCIAL RESULTS FOR THE 04TH QUARTER AND YEAR ENDED 31ST MARCH, 2025

Rs. In Lacs (Except per share data)

Sl. No.	Particulars	Quarter ended		Year ended	
		31.03.2025 (Audited)	31.03.2024 (Audited)	31.03.2025 (Audited)	31.03.2024 (Audited)
1	Total Income from Operations	73679.28	59726.33	260332.37	243124.37
2	Net Profit/(Loss) for the period (before Tax, Exceptional and /or Extraordinary items)	6916.63	8228.67	25064.30	24465.62
3	Net Profit/(Loss) for the period before Tax, (after Exceptional and /or Extraordinary items)	6916.63	8228.67	25064.30	24465.62
4	Net Profit/(Loss) for the period after Tax, (after Exceptional and /or Extraordinary items)	5172.86	6152.51	18549.69	18166.94
5	Total comprehensive income for the period (Comprising profit/(loss) for the period (after tax) and other comprehensive income (after tax))	5141.66	6099.33	18518.49	18113.76
6	Net Profit after Tax and Share of Profit of Subsidiary/ Associate	5172.86	6152.51	18549.69	18166.94
7	Equity Share Capital	1034.77	1034.77	1034.77	1034.77
8	Reserves (excluding Revaluation Reserve) as shown in Audited Balance Sheet of the previous year			82435.82	64952.09
9	Earnings per share (of Re. 1/- each (for continuing and discontinuing operations))				
	Basic:	5.00	5.95	17.93	17.56
	Diluted:	5.00	5.95	17.93	17.56

Notes:

- The above is an extract of the detailed format of Audited Financial Results for the 04th quarter and year ended 31st March, 2025 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Audited Financial Results for the 04th quarter and year ended 31st March, 2025, are available on the website of BSE Limited (www.bseindia.com), National Stock Exchange of India Ltd (www.nseindia.com) and that of the Company (<https://www.ddevgroup.in/financial-reporting>).
- The Audited Financial Results for the 04th quarter and year ended 31st March, 2025, have been reviewed by the Audit Committee and have also been approved by the Board of Directors at their respective meetings held on 15th May, 2025.
- The Audit Committee has reviewed the Statutory Auditor's Report and the Board of Directors have approved it, in their respective meetings held on 15th May, 2025. The Statutory Auditor's Report contain an unmodified opinion.
- The Company is engaged primarily in the business of different grades of Polymer Compounds which constitute single reporting segment. Accordingly, the company is a single segment company in accordance with "Indian Accounting Standards 108 Operating Segment."
- The figures for three months ended 31st March 2025 and 31st March 2024 are arrived at as difference between audited figures in respect of full financial year and unaudited figures upto nine months ended 31st December of relevant financial year. Also the figure upto the end of third quarter had only been reviewed and not subject to audit.
- The Board of Directors have recommended payment of final dividend @ % i.e. Rs 1.75/- per equity shares (at 175%) on 10,34,76,664 Equity Shares of Re.1/- each for the year ended 31st March, 2025. Total outflow of dividend shall be a sum of Rs. 1810.84 lacs as against Rs. 1552.15 lacs (interim (50%) and final dividend (100%)) in previous year.
- The figures for the corresponding previous period has been regrouped/reclassified wherever necessary, to conform to the current period figures.



For Ddev Plastiks Industries Limited
Sd/-
Narindra Suranna (DIN: 00060127)
Chairman and Managing Director

Date: 15th May, 2025
Place: Kolkata

THE NAWANSHAHR COOPERATIVE SUGAR MILLS LTD., NAWANSHAHR
Website: www.eproc.punjab.gov.in e-Mail:- dcsnm_nsr@yahoo.com


e-Tender
COMPETITIVE e-bidding

Online e-Bids are invited through e-Tender on Govt. e-tender portal <http://eproc.punjab.gov.in> for physical export of 5409 MT sugar from experienced overseas buyers or their authorized representatives in India. Export Houses/Merchandisers, Govt./Cooperative Institutions (In which State Govt./Central Govt. has/have invested share capital) having valid Importer/Exporter License code and experience of exporting sugar.

Uploading of e-tender documents on e-procurement portal	19.05.2025
Date and Time of Start of submission of e-tender	19.05.2025 from 05:00 PM.
Last Date and Time of submission of e-tender	02.06.2025 upto 05:00 PM on Govt. Website: www.eproc.punjab.gov.in
Pre-bid Conference	23.05.2025 at 11:00 AM, in the O/o Sugarfed, Punjab, Plot No. 53, Phase-2 Opp. Bassi Cinema, Mohali-160055.
Date and Time of Technical e-bid opening	03.06.2025 at 11:00 AM, in the O/o Sugarfed, Punjab, Plot No. 53, Phase-2 Opp. Bassi Cinema, Mohali-160055.
Date and Time of Financial e-bid opening	To be intimated later on.
Address for communication	The General Manager, The Nawanshahr Coop. Sugar Mills Ltd., Nawanshahr, Distt. S.B.S Nagar Punjab 144514
Minimum quantity to be quoted	100% of the total tendered quantity.

For participation in e-tender the bidder shall have to register themselves with www.eproc.punjab.gov.in For User ID, Password, Class-2 or Class-3 Digital Signature is Mandatory. For any assistance, please contact on Mobile No. 78373-15002, 94176-74718, 62801-76907. Any Corrigendum/Addendum/Corrections/Cancellation will be published on the above website.

GENERAL MANAGER



State Bank of India

(Constituted under the State Bank of India Act, 1955)
Corporate Centre, 14th Floor State Bank Bhavan, Madame Cama Road, Nariman Point, Mumbai – 400021
Website: <https://bank.sbi> Email: investor.seva@sbi.co.in
Phone No.: 022-2274-2403/ 1474/ 1431/ 0843/ 1476/ 0849

KIND ATTENTION: SHAREHOLDERS

Notice of General Meeting of the shareholders of the Bank to be held through Video Conferencing ('VC') / Other Audio-Visual Means ('OAVM')

It is hereby informed to the esteemed shareholders of the Bank that the Notice regarding the General Meeting ('GM') of the Bank was published on 05.05.2025 in the Gazette of India and in newspapers having wide circulation on 07.05.2025 as per Regulation 21 of the State Bank of India General Regulations, 1955 ('SBI General Regulations'). The General Meeting is scheduled to be held on **Friday, 13th June, 2025 at 05:00 PM at State Bank Auditorium, State Bank Bhavan, Madame Cama Road, Mumbai- 400021** through Video Conferencing ('VC') / Other Audio Visual Means ('OAVM') in compliance with General Circulars issued by the Ministry of Corporate Affairs ('MCA Circulars') dated 08.04.2020, 05.05.2020, 13.01.2021, 14.12.2021, 05.05.2022, 28.12.2022, 25.09.2023 and 19.09.2024 and applicable SEBI Circulars issued in this regard.


In terms of relaxations provided by SEBI, notice regarding the General Meeting has been sent by email on 15.05.2025 to those shareholders whose e-mail ID is registered with the Depository Participant ('DP') / Registrar and Share Transfer Agent ('RTA'). The Notice of General Meeting has been uploaded on the website of the Bank (<https://bank.sbi/web/investor-relations/general-meeting>). The Notice is also available on the websites of BSE Limited (www.bseindia.com) and National Stock Exchange of India Limited (www.nseindia.com) and on the website of National Securities Depository Limited ('NSDL') (www.evoting.nsdl.com)

The remote e-voting period commences at 10:00 AM IST on 09.06.2025 and ends at 05:00 PM IST on 12.06.2025. The remote e-voting module shall be disabled by NSDL for voting thereafter. Once the vote is cast by the shareholder, the shareholder shall not be allowed to change it subsequently. During the above period, shareholders of the Bank, holding shares either in physical form or in dematerialized form since the cut-off date, i.e., 13.03.2025 as provided in Regulation 31 of SBI General Regulations, 1955 may cast their vote by remote e-voting.

The shareholders, who will be present in the General Meeting through VC / OAVM facility and have not cast their vote on the resolution through remote e-Voting and are otherwise not barred from doing so, shall be eligible to vote through the e-Voting system in the General Meeting. Shareholders who have voted through remote e-Voting will be eligible to attend the General Meeting. However, they will not be eligible to vote at the General Meeting.

In case of any queries, you may refer the Frequently Asked Questions ('FAQs') for shareholders and e-voting user manual for shareholders available at the download section of www.evoting.nsdl.com or call on 022 - 48867000 or send a request to Ms. Pallavi Mhatre, Senior Manager, NSDL, Trade World, A Wing, 4th Floor, Kamala Mills Compound, Senapati Bapat Marg, Lower Parel, Mumbai - 400013 or by email at evoting@nsdl.com.


Further, the Notice of General Meeting containing the resolution and explanatory statement along with general instructions for accessing and participating in the General Meeting through VC/ OAVM facility and voting through electronic means can be downloaded from the QR Code mentioned below:



For State Bank of India

Aruna N Dak
Dy. General Manager
(Compliance & Company Secretary)

Place: Mumbai
Date: 17.05.2025



BALRAMPUR CHINI MILLS LIMITED

Regd. Office : FMC Fortuna, 2nd floor, 234/ 3A, A.J.C. Bose Road, Kolkata - 700020
CIN: L15421WB1975PLC030118, Phone No.: (033) 22874749, Fax No.: (033) 22872887
E-mail: bcml@bcml.in Website: www.chini.com


EXTRACT OF AUDITED STANDALONE AND CONSOLIDATED FINANCIAL RESULTS FOR THE QUARTER AND YEAR ENDED 31-03-2025

(₹ In lakhs, except stated otherwise)

Sl. No.	PARTICULARS	STANDALONE				CONSOLIDATED			
		3 months ended 31-03-2025	Corresponding 3 months ended 31-03-2024 in the previous year	Year ended 31-03-2025	Year ended 31-03-2024	3 months ended 31-03-2025	Corresponding 3 months ended 31-03-2024 in the previous year	Year ended 31-03-2025	Year ended 31-03-2024
		(Audited)	(Audited)	(Audited)	(Audited)	(Audited)	(Audited)	(Audited)	(Audited)
1)	Total Income from operations	150368.45	143425.76	541537.83	559374.01	150368.45	143425.76	541537.83	559374.01
2)	Net Profit/ (Loss) for the period/ year (before tax and exceptional items)	30107.89	28146.01	47040.15	61018.55	31169.74	28936.94	56225.05	74220.67
3)	Net Profit/ (Loss) for the period/ year before tax (after exceptional items)	30107.89	28146.01	47040.15	61018.55	31169.74	28936.94	56225.05	74220.67
4)	Net Profit/ (Loss) for the period after tax (after exceptional items)	22002.21	19732.17	34388.11	43320.87	22912.21	20338.83	43692.12	53447.41
5)	Total Comprehensive income for the period / year [comprising Net Profit/ (Loss) for the period / year (after tax) and other comprehensive income for the period/ year (after tax)]	21635.15	20269.73	34586.77	44134.06	22542.67	20871.15	43884.01	54255.36
6)	Equity Share Capital	2019.02	2017.49	2019.02	2017.49	2019.02	2017.49	2019.02	2017.49
7)	Reserves (excluding Revaluation Reserve)			356098.46 (As at 31-03-2025)	325943.05 (As at 31-03-2024)			377531.43 (As at 31-03-2025)	338078.78 (As at 31-03-2024)
8)	Earnings per share (Par value of ₹1/- each) (not annualised for quarterly figures):								
	a) Basic (₹)	10.90	9.78	17.04	21.47	11.35	10.08	21.65	26.49
	b) Diluted (₹)	10.86	9.78	16.98	21.47	11.31	10.08	21.57	26.49

Notes:

- The above is an extract of the detailed Quarterly and Annual Financial Results filed with the Stock Exchange(s) under regulation 33 of the SEBI (Listing Obligations and Disclosure Requirements) Regulations, 2015 ("the Listing Regulations").
- The complete Quarterly and Audited Financial Results are available on the Stock Exchange website, i.e. (www.nseindia.com/ www.bseindia.com) and Company's website (www.chini.com) and also can be accessed by scanning the quick response code available below.
- The consolidated Financial Results include results pertaining to an Associate Company : Auxilo Finserve Pvt. Ltd. (AFPL).
- Interim dividend of ₹ 3/- per equity share (300%) of face value of ₹ 1/- each for the financial year 2024-2025 as declared by the Board of Directors at its meeting held on 11th November 2024, has been paid thereafter, in accordance with the provisions of the Companies Act 2013. No further dividend has been proposed at the meeting of the Board of Directors held on 15th May 2025, and accordingly, the interim dividend declared and paid as above has been confirmed as the final dividend for the year ended 31st March 2025.
- The figures for the quarter ended 31st March are the balancing figures between audited figures in respect of the financial years ended 31st March and the published unaudited year to date figures up to 31st December being the end of the third quarter of the respective financial years, which were subjected to limited review by the statutory auditors of the Company.
- Sugar being a seasonal industry, the performance of the Company varies from quarter to quarter and financial results for the quarter as such are not representative of the annual performance of the Company.
- The previous periods'/year's figures have been regrouped and rearranged wherever necessary to make them comparable with those of the current periods'/year's figures.



For and on behalf of Board of Directors
Balrampur Chini Mills Limited
Sd/-
Vivek Saraogi
Chairman and Managing Director

Place of Signature : Kolkata
Date: 15th May, 2025

